

# DINONWANE LE DINNETE

KA GA NYAKIŠIŠO YA KENTI YA TB



iavi

NONWANE ✘

Batho ba dinageng tše hlabologago ba dirišwa bjalo ka “dihlotlamadiba” ditekong tša kalafo tša kenti.

NNETE ✔

Diteko tša mathomothomo tša kalafo gantši di swarelwa dinageng tše kenti e utulotšwego la mathomo.

Ka morago ga ge kenti e lekilwe gore e bolekegile, e swanetše go lekwa dinageng tše bolwetši bo tlwaelegilego go bona ge eba e thibela bolwetši go batho bao ba e nyakago kudu. [Go diteko tša kenti ya TB, se se nyaka go ba setšhabeng sa kelo ya godimo ya TB.](#)



NONWANE ✘

Madi a kgobokeditšwego ditekong tša kalafo a rekišwa moragonyana go dira letseno.


NNETE ✔

Madi a ka se tsoge a rekišitšwe goba a dirišwa ka tsela efe goba efe yeo e sego molaong.

Madi a tšewa ditekong tša kalafo:

- Go netefatša gore batšeakarolo ba phedile le go lokela teko
- Go hlokomedišiša maphelo a batšeakarolo le polokego ka lebaka la teko
- Go hwetša ka mo kenti e thušago mmele go lwantšha bolwetši

[Teko e diriša madi a manyane kudu ka mo go kgonegago.](#) Ditekong tše dingwe, madi a bolokwa gore a tle a lekwe moragonyana, efela ka tumelelo ya motšeakarolo fela.



NONWANE ✘

Dikenti tša TB tše abilwego lebakeng la diteko tša kalafo tša kenti ya TB di tsenya batho TB

NNETE ✔

Kenti e akanyeditšwe go thibela TB. Ditekong tša kenti batšeakarolo ba bangwe ba fiwa kenti go lekwa gomme ba bangwe ba fiwa placebo (kenti ya maiterelo). Banyakišiši ba bapetša dipelo go bona ge eba kenti e a šoma. Batšeakarolo bao ba amogelago placebo ba na le kotsi ya go swana ya go ba le bolwetši bja TB bjalo ka batho ba bangwe setšhabeng, ka fao go letetšwe gore batšeakarolo ba bangwe ba ka ba le TB. Le ge go le bjalo, [le ge motho yo mongwe a ka tsenwa ke TB bjalo ka karolo ya teko, ba sa le kotsing ya go tsenwa ke TB go tšwa ditšhabeng tša bona-goba go tsošološa TB ya bona ye e letšego.](#)



NONWANE ✘

Ge goba ge eba kenti e hlatsetšwe gore e a šoma, e ka se hole setšhaba le batšeakarolo ba amegago tekong ya tša kalafo.

NNETE ✔

Ge re [hlatsetše gore kenti e bolokegile le go šoma, e tla ba gona](#) setšhabeng sefe goba sefe seo mangwalo a tumelelo a mmušo a e dumelelago. [Thomo ya rena ke go hlabolla kenti yeo e lego gona le go fihlelelwa ke ditšhaba tšohle tše di e nyakago kudu.](#)



NONWANE ✘

Ke batho fela bao ba bolayago ke TB bao ba ka tšeago karolo ditekong tša kalafo tša kenti ya TB

NNETE ✔

Teko ya kalafo ya kenti ya TB e leka ge eba kenti e ka thibela batho go tsenwa ke TB. Ka fao, batho ba tšeago karolo tekong ya kalafo ya kenti ya TB gantši ba phedile, efela ba phela lefelong leo kotsi ya bona ya go tsenwa ke TB e lego godimo.

